



# ರೋಬೀಲ್!

## ಮನುಷ್ಯರಿಗಿದು ಕಾಲವಲ್ಲ?

ಕೃತ, ತ್ರೇತಾ, ದ್ವಾಪರ, ಕಲಿ – ಈ ನಾಲ್ಕು ಯುಗಗಳ ಮುಂದುವರಿಕೆಯಾಗಿ ‘ರೋಬೋ’ಯುಗ ಸೇರಿಸಬಹುದೇ? ಮನುಷ್ಯರ ಬದುಕಿನಲ್ಲಿ ಹೆಚ್ಚುತ್ತಿರುವ ರೋಬೋ ತಂತ್ರಜ್ಞಾನವನ್ನು ನೋಡಿದರೆ ಈ ಸಾಧ್ಯತೆ ಅಸಾಧ್ಯವೇನೂ ಅಲ್ಲ ಅನ್ನಿಸುತ್ತದೆ. ರೋಬೋಗಳು ಸೃಷ್ಟಿಸಿದಾತನಿಗೇ ಸ್ವಾಲು ಒಡ್ಡುವ ಪರಿಸ್ಥಿತಿ, ನಮ್ಮ ಮೇಲೆಯೇ ಯಜಮಾನಿಕೆ ನಡೆಸುವ ಆತಂಕ ಹುಟ್ಟಿಕೊಂಡಿದೆ. ಇಂತಹ ರೋಬೋಟ್‌ಗಳನ್ನು ನಮ್ಮ ಅನುಕೂಲಕ್ಕೆ ಮಾತ್ರ ಬಳಸಿಕೊಳ್ಳುವುದು ಹೇಗೆ?

### ■ ಸುಧಾ ಹೆಗಡೆ

**ಆ**

ಕೆ ಅತಿಲೋಕ ಸುಂದರಿ. ಮುಕ್ಕಿನಂತಹ ಮೈ ಒಣಿ; ಗಾಜಿನಂತೆ ವಿನುಗುವ ಕಂಗಳು; ಹವಳದಂತಹ ಕನ್ಯೆಯಲ್ಲ ಕೆಂಪೇರಿ ಕಕ್ಷೆವ ಮುಕ್ಕಿತ್ವಾಳೆ; ತುಟಿ ಬಿರಿದು ಮಲ್ಲಿಗೆಯಂತಹ ಹಲ್ಲು ಮಿನುಗಿ ನಾಚುತ್ವಾಳೆ. ಮೆಲ್ಲಗೆ ‘ಧ್ಯಾಂಕ್ಷೆ’ ಎನ್ನುತ್ತಾಳೆ. ಕೈ ಹಿಡಿದು ನಿಮ್ಮ ಜೊತೆ ಹೆಚ್ಚೆ ಹಾಕಿ ಪ್ರಳಕ ಎಬ್ಬಿಸುತ್ತಾಳೆ. ‘ವಾತಾವರಣ ಚೆನ್ನಾಗಿದೆಯಲ್ಲವೇ?’ ಎನ್ನುತ್ತ ಹರಿಕೆಗೆ ನಾಂದಿ ಹಾಡುತ್ವಾಳೆ. ಆದರೆ ಆಕ ರೋಬೋಟ್. ಮಾನವನನ್ನು ಹೋಲುವ, ಎಲ್ಲಾ ದೇಶಗಳ ನಾಗರಿಕತ್ವ ಪಡೆದ ಈ ರೋಬೋಟ್ ಚೆಲುವ ತನ್ನಲ್ಲಿರುವ ಕೃತಕ ಬುದ್ಧಿಮತ್ತೆ, ದೃಢಗಳ ಸಂಸ್ಕರಣೆ, ಚೆಕರೆಯಲ್ಲಾಗುವ ಬದಲಾವನೆ, ಭಾವನಾತ್ಮಕ ಪರಿಳಿತಗಳನ್ನು ಒಳಗೊಂಡು ಮಾನವರ ಜೊತೆ ಸಲೀಸಾಗಿ ಬೆರೆತೆಕೊಳ್ಳುವ ‘ಹ್ಯಾಮನಾಯ್’ ರೋಬೋಟ್. ನೇರಡಲು ಹಾಲಿವುದ್ದು ನಟಿ ಆಡ್ರೆ ಹೆವೊಬನ್‌ಎಂಜಿನ್‌ನ್ನು ಹೋಲುವ ಈ ರೋಬೋಟ್ ಹೆವೊಬನ್‌ಗಳಿಂತ ಹುಟ್ಟು ಹಾಕಿದ ವಿಾದಾಗಳು ಹಲವು. ಅದನ್ನೇ ಇರಲಿ, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿಜ್ಞಾನಿಗಳು— ತಂತ್ರಜ್ಞರು ಇದುವರೆಗೆ ಸಾಧಿಸಿದ

ಪ್ರಗತಿಯ ಒಂದು ಪ್ರತಿಮೆಯಾಗಿ ಸೋಫಿಯಾ ಬಳಕೆಯಾಗುತ್ತಿದೆ ಎಂಬುದಂತೂ ನಿಜ.

ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ, ರೋಬೋಟ್‌ಗಳ ಅಭಿವೃದ್ಧಿ ಎಷ್ಟು ವೇಗವಾಗಿ ಸಾಗುತ್ತಿದೆಯಂದರೆ ಇನ್ನು 20-25 ವರ್ಷಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕನಿಷ್ಠ ಒಂದು ರೋಬೋಟ್ ಆದರೂ ಪ್ರವೇಶ ಪಡೆಯುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಟಿಮಿ, ಪ್ರಿಜ್, ವಾಹಿಂಗ್ ಮಹಿಸ್‌ಗಳಂತೆ ರೋಬೋಟ್ ಕೂಡ ಗ್ರಹೋಪಯೋಗಿ ಉಪಕರಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ ಸದ್ಯಕ್ಕಿರುವ ಪ್ರಶ್ನೆಯಿಂದರೆ ಮಾನವ ರೋಬೋಟ್ ಸಂಬಂಧದ ವೇಳಿರಿ ಯಾವ ನಿಷ್ಟನಲ್ಲಿ ಮುಂದುವರಿಯಲ್ದೆ, ಮನುಷ್ಯ ರೋಬೋಟ್‌ನಿಂದ ಎವ್ವರ ಮಟ್ಟಿಗೆ ಕೆಲಸ ತೆಗೆಯಬಹುದು, ಹಾಲಿವುದ್ದು ಸಿನಿಮಾಗಳಲ್ಲಿ ವಿಜ್ಞಾನಿವರ್ತನೆ ಮಾನವನ ಮೇಲೆಯೇ ಸ್ವಾರಿ ಮಾಡಿ ಸವಾಲಿಸೆಯಬಹುದೇ? ಎಂಬುದು.

### ಸರ್ವಂ ರೋಬೋಟ್‌ಮಯಂ

ಮೌದಲು ನೇಲ ಗುಡಿಸಿ ಒಂದೆಲು ಆರಂಭಿಕ ಹಂತದ ‘ವ್ಯಾಕ್ವುಮಾ ಶ್ಲೇನರ್’ ರೋಬೋಟ್‌ಗಳು ಬಂದವು. ಈ ‘ರೂಂಬಾ’ ಕ್ಲೀನರ್ ರೋಬೋಟ್‌ಗಳು ಬೆಂಗಳೂರಿನ ಹಲವಾರು